

**ಆಮ್ರಾಟು ಸೋಮ್ಯಾ ಜೆಸು ಕ್ರಿಸ್ತಾಚಿ,
ಸಕ್ಕಾರ್-ಸರ್ವಾರ್-ಚ್ಯಾರಾಯಾಚಿ ದಬಾಡಿಕೆ ಪರಬ್ರ
20, ನವೆಂಬರ್ 2022**

ಮೊಗಾಚ್ಯಾಂನೋ, ಸಗ್ನೀ ಪವಿತ್ರ ಸಭೆ ಬರಾಬರ್ ಆಜ್ ಆಮ್ರಾಟು ಸೋಮ್ಯಾ ಜೆಸು ಕ್ರಿಸ್ತಾಚಿ, ಸಕ್ಕಾರ್-ಸರ್ವಾರ್-ಚ್ಯಾರಾಯಾಚಿ ದಬಾಡಿಕೆ ಪರಬ್ರ ಸಂಭ್ರಮುಂಕೆ ಹೈ ವೆದಿಂ ಭೋಂವ್ತಿಂ ಜಮಲ್ಲ್ಯಾಂವ್. ಕ್ರಿಸ್ತ ರಾಯಾನ್ ಶಾಷ್ಟಿಲ್ಲಾ ರಾಜ್ಯಾಚ್ಯಾ ಮೊಲಾಂಚೊ ನಿಯಾಳ್ ಕರುನ್, ತಾಚಿ ಕ್ರಿಯಾಳ್ ಪಡ್ಡಾ ಆಮಿ ಜಾಂವ್ಕ ಆಯ್ದು ದೇವಾಸ್ತುತಿ ಆಮ್ರಾಂ ಆಪ್ರೋಷ್ಟೆಂ ದಿತಾ. ಕ್ರಿಸ್ತಾಚ್ಯೇ ರಾಜ್ಞಾಟ್ಕೆಚೊ ಪರಿಣಾಮ್ ಆಮ್ರಾಟು ಜಿವಿತಾಂತ್ ಯೆಶೆಂ ಆನಿ ಸಾಸ್ಕಾಂತ್ ಆಮಿ ತಾಚಿ ಧಂಯ್ ಜಿಯೆಂವ್ಕ ಆಮ್ರಾಟು ಜಾಯ್ಯೆಂ ಆಮಿ ಮಾಗ್ಯಾಂ. ಆತಾಂ ಆಮ್ರಾಟು ಪಾತ್ಕಾಂಚಿ ದುಕೆ ಧರ್ಯಾಂ. ಘಾವೋ ಜಾಯ್ಯೆಂ ಆಮಿ ಮಾಗ್ಯಾಂ.

ದೇವಾಚ್ಯಾ ಉತ್ಸಾಚಿ ಪರ್ಗೆಟ್ಟಿ:

ಪಯ್ಯೆಂ ವಾಚಪ್ : 2 ಸಾಮು. 5:1-3

ಅಂತರ್ಗೀತ್ : ಕೀತೆನ್ 122

ದ್ವಿತೀಯ ವಾಚಪ್ : ಶೋಲೋಸ್ 1:12-20

ಸುಧಾರಣೆ : ಲೂಕ್ 23:35-43

ಮಿಸಾಚಿಂ ಗೀತಾಂ:

ಪ್ರಮೇಶ್ : A 63

ಭೆಟೊವ್ಲಿ : C 71

ಕುಮಾರ್ : D 80

ನಿಗ್ರಮನ್ : F 3

ಭಾವಾರ್ಥಾಂಚೆಂ ಪ್ರಾರ್ಥನಾಂ:

ಯಾಡಕ : ಆಪ್ಲ್ಯು ಮಿರ್ಸ್ ಮರ್ಲ್ ಆನಿ ಪ್ರೆನರ್‌ಜಿವಂತ್ರ್‌ನಾ ಮುಖಾಂತ್ರ್
ಸಂಸಾರಾಚ್ಯು ವಾಯ್ಸ್ ಸಕ್ರ್ಯಾಂಚೆರ್ ಆನಿ ಪಾತ್ರೀ ಪದ್ಧಾಂಚೆರ್ ಜಯ್
ಜೊಡ್ಲಲ್ಯು ಕ್ರಿಸ್ತ್ ರಾಯಾ ಮುಖಾಂತ್ರ್ ಆಮ್ಮಂ ಪ್ರಾರ್ಥನಾಂ ಬಾಪಾಕ್
ಭೇಟವ್ಯಾಂ.

1. ಬಾಪಾ, ತುಜೆಂ ದೈವಿಕ ರಾಜ್ಯ ಹ್ಯಾ ಸಂಸಾರಿ ಬಾಂದುನ್ ಹಾಡ್ವೆಂ ಮಿಸಾಂವ್
ತುಜ್ಯೆ ಪವಿತ್ರಸಭೆಕ್ ದಿಲಾಂಯ್. ಪಾಪಾಸಾಯ್ಸ್ ಬಿಸ್ಸ್ ಆನಿ ಸರ್ವ
ಮ್ಹಣಾಯಾರ್ಥಾನಿ ಆಷ್ಟ್ಯೆ ಸಮರ್ಪಿತ್ ಜಣೀಯೆ ಮುಖಾಂತ್ರ್ ಕ್ರಿಸ್ತಾಚೆಂ ಬರೆವಣ್
ಆನಿ ಧನಿವಣ್ ಪರ್ಗಂಟ್ರೆಂ ಹಾತೆರಾಂ ಕರ್ ಮ್ಹಣ್ ಆಮಿ ಮಾಗ್ರಾಂವ್.
ಬಾಪಾ, ಆಮ್ಮಂ ಮಾಗ್ನಿಂ ಆಯ್ಸ್.

2. ಲೋಕಾಚ್ಯು ಕುದಿ-ಅತ್ಯಾಷ್ಟಾಚ್ಯು ಬರೆಪಣಾ ಥಂಯ್ ಮಹಿಳೆಗೆ ದವರುನ್, ಖರಿ ಸೇವಾ ಕರುಂಕ್ ಆಮ್ರಾಚ್ಯು ರಾಜಕೀ ಮುಕೆಲ್ಯಾಂಕ್ ಆನಿ ಅಧಿಕಾರಿಂಕ್ ಪ್ರತ್ಯೇಕ್ ಜವಾಬ್ದಾರಿ ತುವೆಂ ದಿಲ್ಯಾಯ್. ಬರಿಂ ಯೋಜನಾಂ ರುಪಿತ್ ಕರುನ್, ಲೋಕಾಚ್ಯು ಬರೆಪಣಾ ಥಂಯ್ ತಾಣೀಂ ಚಡಿತ್ ಗುಮಾನ್ ದಿಶೆಂ ಕರ್ ಮ್ಹಣ್ ಮಾಗ್ತಾಂವ್.
3. ಸಮೇಸ್ತ್ ಪಿಡೆಸ್ತಾಂಕ್ ಗೊಣ್ ಕರ್, ಚುಕುನ್ ಗೆಲ್ಲ್ಯಾ ಶೇಳಿಯಾಂಕ್ ಹಿಂಡಾಕ್ ಪಾಟಿಂ ಹಾಡ್, ಅಸ್ತ್ರಾಂಕ್ ಆಧಾರ್ ದಿ, ಬಳ್ಳಂತಾಂಕ್ ಸಂಯಮ್ ಲಾಬಯ್ ಆನಿ ಸಂಸಾರಾರ್ ಶಾಂತಿ ಪಾಟಯ್ ಮ್ಹಣ್ ಮಾಗ್ತಾಂವ್.
4. ಸಾಕ್ಷಿ ತನ್ನಿ ಚಲಯ್ಯಾಸ್ತಾಂ ಜಯ್ಯಾಂತ್ ಆಸ್ಲಲ್ಯಾಂಕ್, ಅವಿತಿಚೆ ಶಿಕ್ಷ್ಯಾ ಭೋಗ್ಯಾಚ್ಯು ಕಯ್ಯಾಂಕ್, ಸಮಾಜಾಂತ್ ತಿರಸ್ವಾರ್ ಭೋಗ್ತಲ್ಯಾಂಕ್, ಶ್ರೀಸ್ತ್ ರಾಯಾಚೆ ದಯ್ ಆನಿ ಬುಜವಣ್ ಬರ್ಯಾ ಮನ್ಯಾಂ ಮುಖಾಂತ್ ಘಾವ್ಯೋ ಕರ್ ಮ್ಹಣ್ ಮಾಗ್ತಾಂವ್.
5. ಆಮ್ರಾಚ್ಯು ಯುವಜಣಾಂಕ್ ಆನಿ ಶ್ರೀಸ್ತಾಂವ್ ಪುಡಾರ್ಯಾಂಕ್ ಶ್ರೀಸ್ತ್ ರಾಯಾಚ್ಯು ಆದಶಾಂನಿ ಪ್ರೇರಿತ್ ಕರುನ್, ಸತ್ತಾ-ನಿತಿಚೊ ಆನಿ ಭಾವ್ಯಾಬಾಂದ್ರಣಾಚೊ ಸಮುದಾಯ್ ಬಾಂದುಂಕ್ ತಾಣೀಂ ಶ್ರಿಯಾಳ್ ಜಾಯ್ಯೆಂ ಕರ್. ಪವಿತ್ರೋಸಭೆಂತ್ ಆನಿ ಸಮಾಜೆಂತ್ ಆಪ್ಲೆಂ ಮೆತೆರ್ಪಣ್ ದಾಕವ್ಯ ತುಜ್ಯಾ ರಾಜಾಚೆಂ ಮೊಲಾಂ ತಾಣೀಂ ಉಕಲ್ಲು ಧರಿಶೆಂ ಕರ್ ಮ್ಹಣ್ ಮಾಗ್ತಾಂವ್.
6. ಹ್ಯಾ ಎವ್ವರಿಸ್ತಾಂತ್ ವಾಂಟೆಲೆ ಜಾಲ್ಲ್ಯಾ ಆಮ್ಯಾಂ ಸ್ವಾಧಾರಂತ್ ಆನಿ ಹೊಟೆ ವ್ರೋಂದೊಫ್ಲೆಂಲ್ಲಿಂ ನಿತಳ್ ಕರುನ್ ತುಜ್ಯಾ ಮೋಗಾಚೆ ಆನಿ ಶಾಂತಿಚಿ ಹಾತೆರಾಂ ಕರ್ ಮ್ಹಣ್ ಮಾಗ್ತಾಂವ್.

ಉದ್ದೀರ್ಣ

ಮಾರ್ಚ್ 11:9, 10

ಸರ್ವೇಸ್‌ಸ್ಪರ್ಶಾಕ್ ಜ್ಯೋ ಜ್ಯೋ!

ಸರ್ವೇಸ್ಟರಾಚ್ಚಿ ನಾಂವಿಂ ಯೆತಾ ತೊ ಸದೆಂಪ್ ಜಾಂಪ್!

ಆಮ್ಮ ಬಾಪು ದಾವಿದಾಟೆಂ ರಾಜ್—ತಾರು ಅನಂದ್ ಕಾಂವ್!

ಸರ್ವೇಸ್‌ಸ್‌ರಾಕ್ ಜ್ಯೇ ಜ್ಯೇ!

ಶ್ರೀಭೂಮಾತಾ

ಹಾಂವ್ ರಾಯ್ ಮೃತ್ತಣ್ ತುಮೆಂಬ್ ಮೃತ್ತಣ್ಯ್.

❖ జువాంవో పమాణణెం జెడు తీస్తాచి శుభ్రావాతాఁ

approx. 18:33b-37

ತವ್ವಾ ಪಿಲಾತ್ ಜೆಬುಕ್ ವಿಚಾರಿ: “ತುಂ ಜುದೇವಾಂಚೊ ರಾಯ್?” ಜೆಬುನ್ ಚಾಪ್ ದಿಲಿ: “ತುಜೆಸ್ತ್ರಿಂಚ್ ತುಂ ಹೆಂ ವಿಚಾರ್ತಾಯ್ ವಾ ಹೆರಾಂನಿ ಮ್ಹ್ಯಜೆ ವಿಶ್ವಾಂತ್ ತುಕಾ ಸಾರ್ಥಾಂ?” ಪಿಲಾತಾನ್ ಮ್ಹ್ಯಳೆಂ: “ಹಾಂವ್ ಕಿತೆಂ ಜುದೇವ್? ತುಚೇಚ್ ಪರ್ಜೆನ್ ಅನಿ ಪ್ರಧಾನ್ ಯಾಜಕಾನಿ ತುಕಾ ಮ್ಹ್ಯಜೆ ಅಧೀನ್ ಕೆಲಾ. ತರ್ ಕಿತೆಂ ಕೆಲಾಂಯ್ ತುವೆಂ?” ಜೆಬುನ್ ಚಾಪ್ ದಿಲಿ: “ಮ್ಹ್ಯಜೆಂ ರಾಚ್ಯ್ ಹ್ಯಾ ಸಂಸಾರಾಚೆಂ ನ್ಹ್ಯಾಯ್. ಮ್ಹ್ಯಜೆಂ ರಾಚ್ಯ್ ಹ್ಯಾ ಸಂಸಾರಾಚೆಂ ಜಾಲ್ಯಾಂ ಜಾಲ್ಯಾರ್, ಜುದೇವಾಂಚ್ಯಾ ಹಾತಾಂತ್ ಹಾಂವ್ ಪಡನಾಶೆಂ ಮ್ಹ್ಯಜೆ ಪ್ರಾಟ್ಲಾವ್ಯಾರ್ ರ್ಯಾಚ್ತ್ ಅನ್ನೆ. ಪ್ರಣ್ ಮ್ಹ್ಯಜೆಂ ರಾಚ್ಯ್ ಹಾಂಗಾಚೆಂ ನ್ಹ್ಯಾಯ್.” “ತಶೆಂ ಜಾಲ್ಯಾರ್ ತುಂ ಏಕ್ ರಾಯ್?” ವಿಚಾರ್ಲ್ಯಾಂ ಪಿಲಾತಾನ್. ಜೆಬುನ್ ಚಾಪ್ ದಿಲಿ: “ಹಾಂವ್ ರಾಯ್ ಮ್ಹ್ಯಣ್ ತುವೆಂಚ್ ಮ್ಹ್ಯಳೆಂಯ್. ಸತಾಕ್ ರುಚ್ವಾತ್ ದಿವ್ಯೇಂ ಮ್ಹ್ಯಜೆಂ ಕಾಮ್. ಹ್ಯಾ ಪಾಸತ್ ಹಾಂವ್ ಜಲ್ಲಿಲ್ಲೆಂ; ಹ್ಯಾ ಮಾಸತ್ ಹಾಂವ್ ಸಂಸಾರಾಕ್ ಅಯ್ಯಾಂ. ಸತ್ ಮಾನುನ್ ಫೆಂವ್ ತಯಾರ್ ಆಸಾ ತೋ ಪ್ರತಿ ಎಕ್ಕೆ ಮ್ಹ್ಯಜೊ ತಾಳೊ ಅಯ್ಯತ್ತಾ.”

— ದೇವಾಚೆಂ ಉತ್ತರ್ ಹೆಂ.

ତୀର୍ଥ ପରାମର୍ଶ

పర్మి ० వాటపో

దావిదార్క తాంటం ఇస్తుయెలాచో రాజు మ్మో మాచెన్డి.

2 పూచు. 5:1-3

సాముందీలాబ్బా దుర్గా పుస్తకాంత్తోం వాటమ్

ಇಸ್ತಾಯೆಲಾಚೊ ಸಗೈಲು ಕುಳಿಯೋ ಹೆಚ್ಚೊನಾಂತ್ ದಾವಿದಾಶಿಂ ಆಯ್ದ್ಲು ಅನಿ ತಾರಂ ಮ್ಹಳೆಂ: “ಅಮಿ ತುಚ್ಚಾಚ್ ಹಾಡು ಮಾಸಾಚೆ. ಸೊಂಷ್ಟುಲ್ಲೂ ದಿಸಾಂನಿ ಸಾವ್ ಆಷ್ಟುರ್ ರಾಷ್ಟ್ರಾಚ್ಚೆ ಚಲಯ್ತಾಲ್ಲೋ ತೆದ್ದ್ವ, ತುವೆಂಚ್ ಇಸ್ತಾಯೆಲತಾಂಕ್ ರುಬುಚಾಕ್ ಆಪ್ರೋವ್ ವ್ಯೇಲೆಯ್ ಅನಿ ಇಸ್ತಾಯೆಲಾಚೊ ಗೋಬಿ ಜಾತಲೊಯ್, ತುಂಚ್ ಇಸ್ತಾಯೆಲಾಚೊ ಪುದಾರಿ ಜಾತಲೊಯ್.” ಇಸ್ತಾಯೆಲಾಚೊ ಸವ್ರ್ ಮಾಲ್ಲಿದೆ ಹೆಚ್ಚೊನಾಂತ್ ದಾವಿದಾಶಿಂ ಆಯ್; ದಾವಿದ್ ದೆಕುನ್ ಇಸ್ತಾಯೆಲಾಚೆ ಸವ್ರ್ ಮಾಲ್ಲಿದೆ ಹೆಚ್ಚೊನಾಂತ್ ದಾವಿದಾಶಿಂ ಆಯ್; ದಾವಿದ್ ರಾಯಾನ್ ಹೆಚ್ಚೊನಾಂತ್ ಸವ್ರ್ ಸ್ವರ್ ಹುಜಿರ್ ತಾಂಚೆ ಕಡೆ ಏಕ್ ಕರಾರ್ ಕಲೊ. — ದೆವಾಚಿಂ ಉತರ್ ಹೆಂ.

ಅಂತರ್ ಗೀತ್

ಶ್ಲೋಕ: “ಸರ್ವೇಸ್ವರಾಚ್ಯ ಘರಿಂ ವಚುಂಯ್ಯಾ” ಮೃಣಣ ಹಾಂವ್ ಸಂತೋಷೋಽಂ.

ಕೃ. 121:1

1. “ಯಾ ಅಮಿ, ಸರ್ವೇಸ್ವರಾಚ್ಯ ಘರಿಂ!”
ಅಶಂ ಮೃಣಣ ಲೋಕ್ ಮೃಣಣ ಕೆದೊ ವತೋ ಸಂತೋಸ್ ಮ್ಹಾಕಾ ಭೋಗ್ಯಾ!
ಅಮಿ ತುಜ್ಯೇಶಿಂ ಪಾಬ್ಲ್ಯಾಂವ್ ಜೆರುಸಾಲೇಮ್!
ತುಜ್ಯ್ಯ ದಾರ್ಢಾಂಚ್ಯಾಂಚೆರ್ ಅಸಾತ್ ಅಮ್ಮ್ಯಂ ಪಾಂಬ್ಲ್ಯಾಂ.
ತುಜ್ಯ್ಯ ದಾರಾಂ ಭಿತರ್ ಉಬೆ ಅಸಾತ್ ಅಮ್ಮ್ಯ ಪಾಂಯ್ಯಾ!
2. ಮಜ್ಜ್ವಾತ್ ಅನಿ ಅಖಿಂಡ್ ಬಾಂಧಾವಳೆನ್
ಉಬಾರ್ ಬಾಂಧ್ಯಾಂ ಅಮ್ಮ್ಯಂ ಜೆರುಸಾಲೇಮ್!
ಧಂಯ್ಯರ್ ಚದುನ್ ಯೆತಾತ್ ಕುಳಿಯ್,
ವ್ಯಾಯ್, ಸರ್ವೇಸ್ವರಾಚ್ಯೋ ಕುಳಿಯ್ ತ್ಯೋ!
3. ಧಂಯ್ ಸರ್ವೇಸ್ವರಾಚೆಂ ನಾಂವ್ ವಾಶಿಷ್ಟಾಂಕ್
ಇಸ್ತಾಯೆಲಾಚ್ಯೋ ಕಾಯ್ಯೋ ತ್ಯೋ.
ಧಂಯ್ಯರ್ ಉಬಾರ್ ದಾವಿದ್ ರಾಯಾಚೆಂ ಮುನ್ಸಬೆಚೆಂ ಸಿಂಹಾಸನ್.

ದುಸ್ಯೋ ವಾಚಪ್

ತಾಣೆಂ ಅಮ್ಮ್ಯಂ ಅಪ್ಲ್ಯಾ ಮೋಗಾಚ್ಯ್ ಪ್ರತಾಚ್ಯ್ ರಾಜ್ಯಾಂತ್ ಹಾಡ್ ಪಾಯ್ಯಾಂತ್
ಸಾಂ. ಪಾವ್ತಣ್ ಕೋಲೋಸ್ಸಿಗಾರಾಂಕ್ ಬರಯ್ ಲ್ಯಾ ಪತ್ರಾಂತ್ಲೆಂ ವಾಚಪ್
ಕೋಲೋಸ್ಸ್. 1:12-20

ಭಾವಾಂ-ಭಯ್ಯಾಂನ್ಮೋ,

ಉಜ್ಞಾಡುಚ್ಯ್ ರಾಜ್ಯಾಂತ್ ಅಪ್ಲ್ಯಾ ಭಕ್ತಾಂಕ್ ತಯಾರ್ ಕೆಲ್ಲ್ಯಾಂ ದಾಯ್ಯಾಂತ್ ಭಾಗಿದಾರ್
ಜಾವ್ಯ್ಯೋ ದೆಣೆಂ ತುಮ್ಮ್ಯಂ ಘಾವ್ಯೋ ಕೆಲ್ಲ್ಯಾ ಬಾಪಾಕ್ ತುಮಿ ಅಗಾಂ ದಿತಲ್ಯಾತ್. ತಾಣೆಂ ಅಮ್ಮ್ಯಂ
ಕಾಳೆಕಾಚೆ ಪದ್ದ್ಯೆಂತ್ತ್ಯೋ ಕಾಡ್ ಅಪ್ಲ್ಯಾ ಮೋಗಾಚ್ಯ್ ಪ್ರತಾಚ್ಯ್ ರಾಜ್ಯಾಂತ್ ಹಾಡ್ ಪಾಯ್ಯಾಂತ್.
ತ್ಯಾಚ್ ತಾಚ್ಯ್ ಪ್ರತಾ ಮಾರಿಫತ್ ಲಾಭ್ಯಾ ಅಮ್ಮ್ಯಂ ಸೊಡ್ಡಣ್, ಮ್ಹಾಣ್ ಪಾತ್ಯಾಂಚೆಂ ಚೋಗ್ನಣೆಂ.

ತೊಚ್ ಪ್ರತಿರೂಪ್ ಅದ್ಯಶ್ಯಾ ದೆವಾಚೆಂ,
ಪ್ರಥಮ್ ಜನಿತ್ ಸರ್ವ್ ರಚ್ಯಾಂ ಮಧ್ಯಂ;
ತಾಚೆ ಧಂಯ್ ಸರ್ಗಿಂಚೆಂ ಅನಿ ಷ್ವಧ್ಯಾಚೆಂ,
ದಿಸ್ತಾತ್ ತಿಂ ಅನಿ ದಿಸನಾತ್ಲ್ಯಾಂ ಸರ್ವ್ ರಚ್ಯಾಂ—
ಸಿಯಾಸಣಾಂ, ಸ್ವಾಮಿತ್ವಾಂ, ಅಧಿಕಾರಿ ಅನಿ ಪ್ರಭುತ್ವಾಂ-ದೆವಾನ್ ರಚ್ಯಾಂ.
ಸರ್ವ್ ರಚ್ಯಾಂ ಜಾವ್ಯ್ ಪಯ್ಯಂ ತ್ಯೋ ಅಸಾಲ್ಯೋ.
ಸರ್ವ್ ವಸ್ತು ತಾಚೆ ಮಾರಿಫತ್ ಅಸ್ತಿತ್ವಾಂತ್ ಅಸಾತ್.
ತೊಚ್ ಮಸ್ತಕ್ ಕುಡಿಚೆಂ, ಮ್ಹಾಣ್ ಪವಿತ್ರ ಸಭೆಚೆಂ,

ಆರಂಭ್ಯ ವಾ ಪರ್ಯಾಯ ಪೋಳಿ ಜವಂತ್ ಕಾಲ್ಕುಂಡಿ.

ತಾಚೆ ಧಂಯ್ ಅಪ್ಪುಚಿ ಸಗ್ಗಿ ಸಂಪೂರ್ಣತಾ ಬಿಡಾರ್ ಕರುನ್ ಅನ್ನ
ಅನಿ ತಾಚ್ಚು ಶ್ರಿಸಾರ್ಚ್ಚ್ವಾ
ರಗ್ಗು ಮಾರಿಫತ್ ಸಮಾಧಾನ್ ಸ್ಥಾಪಿತ್ ಕರ್ನ್,
ಭುಮಿಚ್ಚು ಅನಿ ಅಂತ್ರಳಾಚ್ಚು
ಸರ್ವ್ ರಚ್ಚುಂಕ್ ಅಪ್ಪು ಧಂಯ್ ರಾಜಿ ಕರುನ್ ಘೆನ್ನೀ ಮ್ಹ್ಲ್ಲ್.

— ದೇವಾಚಂ ಉತ್ತರ ತ್ಯ.

ಉದ್ದೂರ್

ಮಾರ್ತಿ 11:9, 10

ಸರ್ವೇಸ್ಪರಾಕ್ ಜ್ಯೇ ಜ್ಯೇ!

ಸರ್ವೇಸ್‌ಸ್ವರಾಚ್ಯೈ ನಾಂವಿರು ಯೀತಾ ತೋ ಸದೆಂವ್ ಜಾಂವ್!

ಅಮೃತ ಬಂಡ ದಾವಿದಾಚೆಂ ರಾಜ್ಯ—ತಾನ ಅನಂದ್ ಜಾವೇ!

ಸಂಪನ್ಮೂಲಕ್ ಜ್ಯೇ, ಜ್ಯೇ!

ಶುಭ್ರೋವಾತಾ

ಸೊಮಿಯಾ, ತುಂಡಾಯ್ಕೋ ಫೆನ್‌ ಯೊಕ್ಕನಾ ವ್ಯಾಪ್ತಿ ಉಣಿಸ್‌ ಕ್ರೋ

✚ ಲೂಕಾ ಪರಮಾತ್ಮಣಿಂ ಜೀವ ಕೃಷ್ಣಾಚಿ ಶುಭೋವಾತಾ

ലോക 23:35-43

ಶೈಕ್ಂ, ಜೆಜುಕ್ ಮಿರ್ಪುರ್ ಮಾತ್ರಾಸ್ತನಾ ಲೋಕ್ ಲಾಗ್ನರ್ ರಾವ್ನೇ ಪರಿಹಾ ಅಸ್ತಿತ್ವ. ತಂಡ ಮುಖಿಂದ್ ತಾತಾ ಕೆಂಡುನ್ ಮ್ಹಾತ್ಮಾಲೆ: “ಹೆರಾಂರ್ ತಾಣಕೆಂ ಬಚುವ್ ಕೆಲೆ; ಹೊದೆವಾಚೊ ಕ್ರೀಸ್ತ್, ಎಂಭ್ಯುಲೋ, ವ್ಯಾಯ್ ಜಾಲ್ಯಾರ್, ತೊ ಅಷ್ಟುಕ್ಕಾಚ್ ಬಚುವ್ ಕರ್ಮಂ!” ಶಿಪಾಯ್ಯೊ ತಾಟಂ ಬೆಳ್ಳುಣಂ ಕರ್ತಾಲೆ. ತೆ ತಾಟೆ ಸಹಿಂ ವಚುನ್, ತಾತಾ ಅಂಬೆಟ್ ವಾಯ್ದ್ ದೀರ್ಘ್ ಮ್ಹಾತ್ಮಾಲೆ: “ತುಂ ಜುದೆವಾಂಚೊ ರಾಯ್ ಜಾಲ್ಯಾರ್ ಮುಕ್ಕಾಚ್ ಬಚುವ್ ವಾಯ್ದ್ ಕರ್ರ್.” ತಾಟ್ಯ ಮಾತ್ರಾ ವಯ್, “ಹೊ ಜುದೆವಾಂಚೊ ರಾಯ್” ಹಿಂ ಉತ್ತಾಂ ಬರೆವ್ಯ್ ಫಾಲ್ಲಿಂ.

ಉಮ್ಮೆಚಾಯ್ಲಾಗು ಅಪ್ಪಾರ್ಥಾಂ ಮಧ್ಯೇ ಎಚ್ಚೆ ತಾಟಿ ನಿಂದಾ ಕರ್ತೃ ಮ್ಹಾಕಾಲೆ: “ಅಂ
ಕ್ರೀಸ್ತ ಪ್ರಯೋ ಜಾಲ್ಯಾರ್ ಕುಕಾಚ್ ಅನಿ ಅಮ್ಮಾಂಯೊ ಬಬ್ಹವ್ ಕರ್.” ತವಳ್ ದುಸ್ತೀ
ಜಾಪ್ ದೀಪ್ ತಾಕಾ ಭೆಷ್ಟ್ಯಾಂಪ್ ಲಾಗ್ಲೆ: “ತುಕಾಯೊ ತಿಚ್ ಶಿಕ್ಷಾ ಫಾವ್ ಜಾಲ್ಯಾ ಅಸ್ತ್ರಾನಾ
ತುಂ ದೆವಾರ್ ಕಾಂಯ್ ಭಿಯೆನಾಯ್ವೆ? ಅಮ್ಮಾಂ ಜಾಲ್ಯಾರ್ ನಿತಿ ಪ್ರಕಾರ್, ಮ್ಹಾಗ್ನೆ ಅಮ್ಮಾಂ
ಕನ್ಯಾಂಕ್ ಫಾವ್ ಜಾಲ್ಯೆಂ ತೆಂ ಮೆಳ್ಳುಂ; ಪ್ರಕ್ ಹಾಸೆಂ ಕಸಲಿಚ್ ಚೆಕ್ ಅಧಾರ್ಡಿನ್.”
ಉಪ್ಪಾರ್ತ್ ತೋ ಜೆಜು ಲಾಗಿಂ ಮ್ಹಾಕಾಲೆ: “ಜೆಡ್ರೊ, ತಂ ರಾಜ್ಯಾಪದ್ದಿ ಫೆವ್ ಯಿತ್ತಾಸ್ತಾನಾ
ಮ್ಹಾಜೊ ಉಗ್ನಾಸ್ ದವರ್.” ಜೆಜುನ್ ತಾಕಾ ಸಾಂಗ್ರೆಂ: “ಹಾವ್ ತುಕಾ ಸಾಂಗ್ರುಂ, ಅಜ್ಞಾಚ್
ತುಂ ಮುಜೆ ಸಾಂಗಾತಾ ವೈಕುಂತಾಂತ್ ಅಸ್ತ್ರಲೊಯ್.”

— ದೇವಾಚೀಂ ಉತ್ತರ್‌ಹೆ.